

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಱ್ವಾರ್ ಅರುಳಿಚ್ಚೆಯ್  
|| ಮಾಶಲು ಜೋತಿ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಮಾಶಲು ಜೋತಿ ॥

ತಲೈಮುಗಳ್ ಕಾದಲ್ ಕೈಮುಕ್ಕು ಮಡಲೂರ ತ್ತುಣಿದಲ್

‡ಮಾಶಲು ಶೋದಿ \* ಎನ್ ಶೆಯ್ಯವಾಯ್ ಮಣಿಕ್ಕುನ್ನತ್ತೈ \*  
ಆಶಲು ಶೀಲನೈ \* ಆದಿ ಮೂರ್ತ್ತಿಯೈ ನಾಡಿಯೇ \*  
ಪಾಶಲವೆಯ್ಡಿ \* ಅಱಿವಿಱಂದನೈ ನಾಳೈಯಂ \*  
ಏಶಲು ಮೂರವರ್ ಕವ್ವೈ \* ತೋಱೇ ! ಎನ್ ಶೆಯ್ಯುಮೇ (೧)

ಎನ್ ಶೆಯ್ಯುಂ ಊರವರ್ ಕವ್ವೈ \* ತೋಱೇ ! ಇನಿ ನಮ್ಮೈ \*  
ಎನ್ ಶೆಯ್ಯ ತಾಮರೈ ಕ್ಕಣ್ಣ \* ಎನ್ನೈ ನಿಱೈ ಕೊಂಡಾನ್ \*  
ಮುನ್ ಶೆಯ್ಯ ಮಾಮೈ ಇಱಂದು \* ಮೇನಿ ಮೆಲಿವೆಯ್ಡಿ \*  
ಎನ್ ಶೆಯ್ಯ ವಾಯುಂ ಕರುಂಗಣ್ಣಂ \* ಪಯಪ್ಪೂರ್ಂದವೇ (೨)

ಊರ್ಂದ ಶಗಡಂ \* ಉದೈತ್ತ ಪಾದತ್ತ \* ಪೇಯುಲೈ  
ಶಾರಂದು ಶುವೈತ್ತ ಶೆವ್ವಾಯ್ \* ಎನ್ನೈ ನಿಱೈ ಕೊಂಡಾನ್ \*  
ಪೇರಂದುಂ ಪೆಯರ್ಂದುಂ \* ಅವನೋಡನ್ನಿ ಓರ್ ಶೊಲ್ಲಿಲೇ \*  
ತೀರಂದ ಎನ್ ತೋಱೇ ! \* ಎನ್ನೆಯ್ಯುಂ ಊರವರ್ ಕವ್ವೈಯೇ (೩)

ಊರವರ್ ಕವ್ವೈ ಎರುವಿಟ್ಟು \* ಅನ್ನೈ ಶೋಲ್ ನೀರ್ ಮಡುತ್ತ \*  
ಈರ ನೆಲ್ ವಿತ್ತಿ ಮುಳೈತ್ತ \* ನೆಂಜ ಪೈರುಂಜಿಯುಳ್ \*  
ಪೇರಮರ್ ಕಾದಲ್ \* ಕಡಲ್ ಪುರೈಯ ವಿಳೈವಿತ್ತ \*  
ಕಾರ್ ಅಮರ್ ಮೇನಿ \* ನಂ ಕಣ್ಣ ತೋಱೇ ! ಕಡಿಯನೇ (೪)

**Attention:** Please note that the letters ಱಿ and ಱಿ denote ಳ and ಳ respectively, in Tamil. Also note that ಱಿ sounds almost like ಱಿ , ಱಿ like ಱಿ , and so on. The consonant-cluster ಱಿ is pronounced somewhere between ಱಿ and ಱಿ . It is, however, colloquially acceptable to pronounce the clusters ಱಿ and ಱಿ as ತ್ತ and ನ್ನ, respectively.

ಕಡಿಯರ್ ಕೊಡಿಯರ್ ನೆಡಿಯಮಾಲ್ \* ಉಲಗಂ ಕೊಂಡ

ಅಡಿಯರ್ \* ಅಱಿವರು ಮೇನಿ ಮಾಯತ್ತರ್ \* ಆಗಿಲುಂ  
ಕೊಡಿಯ ಎನ್ ನೆಂಜಂ \* ಅವರ್ ಎನ್ನೇ ಕಿಡಕ್ಕುಂ ಎಲ್ಲೇ \*  
ತುಡಿ ಕೊಳಿಡೈ ಮಡತ್ತೋಱೇ ! \* ಅನ್ನೈ ಎನ್ ಶೆಯ್ಯುಮೇ (೫)

ಅನ್ನೈ ಎನ್ ಶೆಯ್ಯಿಲ್ ಎನ್ \* ಊರ್ ಎನ್ ಶೊಲ್ಲಿಲ್ ಎನ್ ತೋಱಿಮೀರ್ \*  
ಎನ್ನೈ ಇನಿ ಉಮಕ್ಕಾಶೈ ಇಲ್ಲೈ \* ಅಗಪ್ಪಟ್ಟೇ \*  
ಮುನ್ನೈ ಅಮರರ್ ಮುದಲ್ವರ್ \* ವಣ್ ತುವರಾಪದಿ  
ಮನ್ನ \* ಮಣಿವಣ್ಣ \* ವಾಶುದೇವರ್ ವಲೈಯುಳೇ (೬)

ವಲೈಯುಳ್ ಅಗಪ್ಪಡುತ್ತ \* ಎನ್ನೈ ನಲ್ ನೆಂಜಂ ಕೂವಿ ಕೊಂಡು \*  
ಅಲೈ ಕಡಲ್ ಪಳಿಯಮ್ನೈ \* ಆಱಿಪ್ಪಿರಾನ್ ತನ್ನೈ \*  
ಕಲೈ ಕೊಳ್ ಅಗಲ್ ಅಲ್ಲಲ್ ತೋಱೇ ! \* ನಂ ಕಣ್ಣಿಲಾಲ್ ಕಂಡು \*  
ತಲೈಯಿಲ್ ವಣಂಗವುಂ ಆಂಗೊಲೋ \* ತೈಯಲಾರ್ ಮುನ್ನೇ (೭)

ಪೇಯ್ ಮುಲೈ ಉಂಡು ಶಗಡಂ ಪಾಯ್ಂದು \* ಮರುದಿಡೈ  
ಪ್ಪೋಯ್ ಮುದಲ್ ಶಾಯ್ತ್ತು \* ಪುಳ್ಳಾಯ್ ಪಿಳಂದು \* ಕಳಿಱಟ್ಟ \*  
ತೂ ಮುಱುವಲ್ ತೊಂಡೈ ವಾಯ್ ಪ್ಪಿರಾನ್ನೈ \* ಎನ್ನಾಳ್ ಕೊಲೋ \*  
ಯಾಂ ಉಱುಗಿನ್ವದು ತೋಱೇ ! \* ಅನ್ನೈಯರ್ ನಾಣವೇ (೮)

ನಾಣುಂ ನಿಱೈಯುಂ ಕವರ್ಂದು \* ಎನ್ನೈ ನಲ್ ನೆಂಜಂ ಕೂವಿ ಕೊಂಡು \*  
ಶೇಣ್ ಉಯರ್ ವಾನತ್ತಿರುಕ್ಕುಂ \* ತೇವ ಪಿರಾನ್ ತನ್ನೈ \*  
ಆಣೈ ಎನ್ ತೋಱೇ ! \* ಉಲಗುದೋಱಲರ್ ತೂಱೈ \* ಆಂ  
ಕೋಣೈಗಳ್ ಶೆಯ್ಯು \* ಕುದಿರಿಯಾಂ ಮಡಲ್ ಊದೂಮೇ (೯)

ಯಾಂ ಮಡಲ್ ಊರ್ಂದುಂ \* ಎಂ ಆಱಿಯಂಗೈ ಪ್ಪಿರಾನ್ ಉಡೈ \*  
ತೂ ಮಡಲ್ ತಣ್ಣ ತುಱಾಯ್ \* ಮಲರ್ ಕೊಂಡು ಶೂಡುವೋಂ \*  
ಯಾಂ ಮಡಂ ಇನ್ನಿ \* ತೈರುವುದೋಱಯಲ್ ತೈಯಲಾರ್ \*  
ನಾ ಮಡಂಗಾ ಪ್ಪಳಿ ತೂಱೈ \* ನಾಡುಂ ಇರೈಕ್ಕವೇ (೧೦)

‡ಇರೈಕ್ಕುಂ ಕರುಂಗಡಲ್ ವಣ್ಣ \* ಕಣ್ಣ ಪಿರಾನ್ ತನ್ನೈ \*  
ವಿರೈ ಕೊಳ್ ಪೊಱಿಲ್ \* ಕುರುಗೂರ್ ಚ್ಚಡಗೋಬ್ ಶೊನ್ನ \*  
‡

ನಿರೈ ಕೊಳ್ಳ ಅಂದಾದಿ \* ಓರ್ ಆಯಿರತ್ತುಳ್ ಇಪ್ಪತ್ತುಂ \*  
ಉರೈಕ್ಕ ವಲ್ಲಾಕ್ಕು \* ವೈಗುಂದಂ ಆಗುಂ ತಂ ಊರ್ ಎಲ್ಲಾಂ (೧೧)

|| ನಮ್ಮಾಳಿವಾರ್ ತಿರುವಡಿಗಳೇ ಶರಣಂ ||